



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

| | | |
|-----------------------|---|--------------------|
| ಭಾಗ - ೩ Part - III | ಬೆಂಗಳೂರು, ಬುಧವಾರ, ೧೧, ಜೂನ್, ೨೦೨೫(ಜ್ಯೇಷ್ಠ , ೨೧ ಶಕವರ್ಷ, ೧೯೪೭) BENGALURU, WEDNESDAY, 11, JUNE , 2025(JYAISTHA , 21, SHAKAVARSHA, 1947) | ನಂ. ೩೫೭ No. 357 |
|-----------------------|---|--------------------|

ಕರ್ನಾಟಕ ಸರ್ಕಾರ

ಸಂಖ್ಯೆ:ಇಪಿ 48 ಡಿಜಿಡಿ 2025

ಕರ್ನಾಟಕ ಸರ್ಕಾರದ ಸಚಿವಾಲಯ,
ಬಹುಮಹಡಿಗಳ ಕಟ್ಟಡ,
ಬೆಂಗಳೂರು-1, ದಿನಾಂಕ:28/05/2025.

ಅಧಿಸೂಚನೆ

ವಿಷಯ:- ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ)ಯ ಜಂಟಿ ನಿರ್ದೇಶಕರ ವೃಂದದ ಅಂತಿಮ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ.

- ಉಲ್ಲೇಖ:-
- 1) ಸರ್ಕಾರದ ಅಧಿಸೂಚನೆ ಸಂಖ್ಯೆ:ಇಡಿ 304 ಡಿಪಿಐ 2004
ದಿನಾಂಕ:15-10-2005.
 - 2) ಸರ್ಕಾರದ ಅಧಿಸೂಚನೆ ಸಂಖ್ಯೆ:ಇಡಿ 87 ಡಿಪಿಐ 2008
ದಿನಾಂಕ:24-04-2008.
 - 3) ಸರ್ಕಾರದ ಅಧಿಸೂಚನೆ ಸಂಖ್ಯೆ:ಇಡಿ 125 ಡಿಜಿಡಿ 2011
ದಿನಾಂಕ:23-05-2011.
 - 4) ಸರ್ಕಾರದ ಅಧಿಸೂಚನೆ ಸಂಖ್ಯೆ:ಇಡಿ 8 ಡಿಜಿಡಿ 2012
ದಿನಾಂಕ:09-08-2012.
 - 5) ಸರ್ಕಾರದ ಆದೇಶ ಸಂಖ್ಯೆ:ಸಿಆಸುಇ 182 ಸೇನೆನಿ 2011
ದಿನಾಂಕ:06.05.2017.
 - 6) ಸರ್ಕಾರದ ಅಧಿಸೂಚನೆ ಸಂಖ್ಯೆ:ಇಡಿ 201 ಡಿಜಿಡಿ 2017
ದಿನಾಂಕ:07-03-2018.
 - 7) ಸರ್ಕಾರದ ಅಧಿಸೂಚನೆ ಸಂಖ್ಯೆ:ಇಡಿ 41 ಡಿಜಿಡಿ 2019
ದಿನಾಂಕ:21-10-2019.
 - 8) ನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ)ರವರ ಪತ್ರ ಸಂಖ್ಯೆ:DPUE-EST10SEN/1/ 2025/1689768
ದಿನಾಂಕ:17-03-2025.
 - 9) ಸರ್ಕಾರದ ಅಧಿಸೂಚನೆ ಸಂಖ್ಯೆ:ಇಪಿ 48 ಡಿಜಿಡಿ 2025
ದಿನಾಂಕ:07-04-2025.

* * *

ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ)ಯ ಜಂಟಿ ನಿರ್ದೇಶಕರ ವೃಂದದ ಜೇಷ್ಠತಾ ಪಟ್ಟಿಗಳನ್ನು ಮೇಲೆ
(1) ರಿಂದ (7)ರಲ್ಲಿ ಉಲ್ಲೇಖಿಸಲಾದ ಸರ್ಕಾರದ ಅಧಿಸೂಚನೆಗಳಲ್ಲಿ ಕಾಲಕಾಲಕ್ಕೆ ಪ್ರಕಟಿಸಲಾಗಿರುತ್ತದೆ.

(೧)

ಪ್ರಸ್ತುತ ನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ)ರವರು ದಿನಾಂಕ:01-01-2025ರಂದು ಇದ್ದಂತೆ ಜಂಟಿ ನಿರ್ದೇಶಕರ ವೃಂದದ ತಾತ್ಕಾಲಿಕ ಜೇಷ್ಠತಾ ಪಟ್ಟಿಯ ಕರಡನ್ನು ಸಿದ್ಧಪಡಿಸಿ ಉಲ್ಲೇಖ(8) ರಲ್ಲಿ ಓದಲಾದ ಪತ್ರದಲ್ಲಿ ಸಲ್ಲಿಸಿರುತ್ತಾರೆ.

ಅದರಂತೆ, ಪರಿಶೀಲಿಸಿ ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ)ಯ ಜಂಟಿ ನಿರ್ದೇಶಕರ ವೃಂದದ ಜೇಷ್ಠತಾ ಪಟ್ಟಿಯನ್ನು ದಿನಾಂಕ:01-01-2025ರಲ್ಲಿದ್ದಂತೆ ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ)ಯ ಜಂಟಿ ನಿರ್ದೇಶಕರ ವೃಂದದ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಈ ಮೂಲಕ ಅನುಬಂಧದಲ್ಲಿ ಪ್ರಕಟಿಸಿ, ಸದರಿ ಜೇಷ್ಠತಾ ಪಟ್ಟಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳು ಏನಾದರೂ ಇದ್ದಲ್ಲಿ, ಅಧಿಸೂಚನೆ ಹೊರಡಿಸಿದ ದಿನಾಂಕದಿಂದ 15 ದಿನಗಳೊಳಗೆ ಲಿಖಿತ ಮೂಲಕ ಸಲ್ಲಿಸಲು ಮೇಲೆ (9)ರಲ್ಲಿ ಓದಲಾದ ಅಧಿಸೂಚನೆಯಲ್ಲಿ ಬಾಧಿತರಿಗೆ ಅವಕಾಶ ಕಲ್ಪಿಸಲಾಗಿತ್ತು.

ಸದರಿ ಜೇಷ್ಠತಾಪಟ್ಟಿಯ ಬಗ್ಗೆ ನಿಗದಿತ ಅವಧಿಯಲ್ಲಿ ಯಾವುದೇ ಆಕ್ಷೇಪಣೆಗಳು ಬಾರದ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ)ಯ ಜಂಟಿ ನಿರ್ದೇಶಕರ ವೃಂದದ ಅಂತಿಮ ಜೇಷ್ಠತಾ ಪಟ್ಟಿಯನ್ನು ಅನುಬಂಧದಲ್ಲಿರುವಂತೆ ಪ್ರಕಟಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ
ಮತ್ತು ಅವರ ಹೆಸರಿನಲ್ಲಿ,

(ಪದ್ಮಿನಿ ಎಸ್.ಎನ್.)
ಸರ್ಕಾರದ ಅಧೀನ ಕಾರ್ಯದರ್ಶಿ,
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ,
(ಪದವಿ ಪೂರ್ವ ಶಿಕ್ಷಣ).

ಅನುಬಂಧ

(ಸರ್ಕಾರದ ಅಧಿಸೂಚನೆ ಸಂಖ್ಯೆ:ಇಪಿ 48 ಡಿಜಿಡಿ 2025 ದಿನಾಂಕ:28-05-2025)

**ದಿನಾಂಕ:01.01.2025ರಲ್ಲಿದ್ದಂತೆ ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ)ಯ ಜಂಟಿ ನಿರ್ದೇಶಕರ ವೃಂದದ ಅಂತಿಮ
ಜೇಷ್ಠತಾ ಪಟ್ಟಿ**

| ಕ್ರಮ ಸಂಖ್ಯೆ | ಅಧಿಕಾರಿ ಹೆಸರು ಶ್ರೀಮತಿ / ಶ್ರೀ | ಉಪನಿರ್ದೇಶಕರ ವೃಂದದಲ್ಲಿನ ಜೇಷ್ಠತಾ ಪಟ್ಟಿಯ ಕ್ರಮ ಸಂಖ್ಯೆ | ಜನ್ಮ ದಿನಾಂಕ | ಸೇವೆಗೆ ಸೇರಿದ ದಿನಾಂಕ | ಪ್ರಾಚಾರ್ಯರಾಗಿ ಬಡ್ತಿ ಹೊಂದಿದ ದಿನಾಂಕ | ಉಪನಿರ್ದೇಶಕರಾಗಿ ಬಡ್ತಿ ಹೊಂದಿದ ದಿನಾಂಕ | ಜಂಟಿನಿರ್ದೇಶಕರಾಗಿ ಬಡ್ತಿ ಹೊಂದಿದ ದಿನಾಂಕ | ಇ ಲ ಲ ಢಿ | ಅರ್ಹತಾ ದಿನಾಂಕ | ಷರಾ |
|----------------|---------------------------------|---|-------------|---------------------------|---|--|--|-------------------|------------------|-----|
| 1 | ವಸಂತರಾಜ್ ಅರಸ್ ಟಿ ಸಿ | 15 | 10.06.1936 | 08.07.1964 | 11.11.1975 | 24.08.1992 | 09.06.1994 | - | 09.06.1994 | |
| 2 | ತಿಪ್ಪೇರುದ್ರಪ್ಪ ಎಂ | 18 | 10.01.1937 | 17.08.1964 | 31.10.1975 | 12.05.1993 | 04.08.1994 | - | 04.08.1994 | |
| 3 | ನಾರಾಯಣಸ್ವಾಮಿ ಕೆ | 19 | 02.04.1937 | - | 10.12.1975 | 12.05.1993 | 17.04.1995 | - | 17.04.1995 | |
| 4 | ನಂಜುಂಡಸ್ವಾಮಿ ಬಿ ಎಂ | 20 | 12.05.1937 | 05.03.1965 | 05.11.1975 | 12.05.1993 | 27.04.1995 | - | 27.04.1995 | |
| 5 | ಶಿವಲಿಂಗಯ್ಯ | 21 | 10.06.1937 | 05.07.1960 | 05.11.1975 | 12.05.1993 | 21.06.1995 | - | 21.06.1995 | |
| 6 | ತಿಮ್ಮನಂಜಯ್ಯ ಟಿ ಎಸ್ | 22 | 25.10.1937 | 14.08.1963 | 31.10.1975 | 12.06.1993 | 05.07.1995 | - | 05.07.1995 | |
| 7 | ಗಂಗೇಗೌಡ | 23 | 27.02.1938 | 01.07.1963 | 12.11.1975 | 12.05.1993 | 12.07.1995 | - | 12.07.1995 | |
| 8 | ಅಹೀರ ಯೂಸಫ್ ಫಾರೂಕಿ | 24 | 03.04.1938 | 03.04.1975 | 03.11.1975 | 12.05.1993 | 30.04.1996 | - | 30.04.1996 | |
| 9 | ಧರ್ಮೋಜಿ ಪಿ ಡಿ (ಬಟಾಡ್) | 25 | 14.06.1938 | 25.11.1975 | 25.11.1975 | 12.05.1993 | 19.04.1996 | - | 19.04.1996 | |
| 10 | ಪುಟ್ಟಲಿಂಗಯ್ಯ | 26 | 06.09.1938 | 17.08.1966 | 05.11.1975 | 12.05.1993 | ಮೇ 1996 | - | ಮೇ 1996 | |
| 13 | ಹೇಮಪ್ಪ ಎಂ | 27 | 01.06.1938 | 01.06.1964 | 05.11.1975 | 12.05.1993 | 30.01.1997 | - | 30.01.1997 | |
| 12 | ರಾಮಚಂದ್ರ ಎನ್ ನಾಯಕ್ | 28 | 10.08.1941 | 08.11.1975 | 08.11.1975 | 12.05.1993 | 30.01.1997 | - | 30.01.1997 | |

| | | | | | | | | | | |
|----|----------------------------|----|------------|------------|------------|------------|--------------|---|--------------|--|
| 11 | ಪ್ರಾಂಕ್ಲಿನ್ ಹೇಮಚಂದ್ರ | 29 | 06.01.1939 | 27.12.1975 | 27.12.1975 | 12.05.1993 | 30.01.1997 | - | 30.01.1997 | |
| 14 | ಮ್ಯಾದಾರ್ ಡಿ ಎನ್ | 31 | 08.05.1939 | 14.09.1966 | 07.11.1975 | 12.05.1993 | ಏಪ್ರಿಲ್ 1997 | - | ಏಪ್ರಿಲ್ 1997 | |
| 15 | ರುದ್ರಪ್ಪ ಹೆಚ್ ಎನ್ | 32 | 16.05.1939 | 06.11.1975 | 06.11.1975 | 12.05.1993 | 27.05.1997 | - | 27.05.1997 | |
| 16 | ರಾಮಸ್ವಾಮಿ ಬಿ ಕೆ | 34 | 06.10.1939 | 18.10.1965 | 31.10.1975 | 12.05.1993 | 28.10.1997 | - | 28.10.1997 | |
| 17 | ವಾಸುದೇವ ಮಂಡೇವಾಡಕರ್ | 35 | 16.05.1940 | 11.12.1975 | 11.12.1975 | 12.05.1993 | 29.08.1997 | - | 29.08.1997 | |
| 18 | ಮಹಾಬಲ್ಲೇಶ್ವರ ಹೆಚ್ ಜಿ | 37 | 30.06.1940 | 30.10.1975 | 30.10.1975 | 12.05.1993 | 29.08.1997 | - | 29.08.1997 | |
| 19 | ರಾಮಾನುಜ ಆರ್ | 40 | 03.06.1941 | 03.03.1975 | 03.11.1975 | 12.05.1993 | 24.06.1998 | - | 24.06.1998 | |
| 20 | ನಾಯಕ್ ಟಿ ಜಿ | 41 | 08.07.1941 | 03.11.1975 | 03.11.1975 | 12.05.1993 | 24.06.1998 | - | 24.06.1998 | |
| 21 | ಮಟ್ಟಿ ಎಸ್ ಬಿ | 42 | 06.04.1942 | 27.01.1979 | 08.03.1979 | 12.05.1993 | 18.07.1998 | - | 18.07.1998 | |
| 22 | ಶಾಂತವೀರಪ್ಪ ಹೆಚ್ ಪಿ | 44 | 17.10.1942 | 04.09.1964 | 13.11.1975 | 12.05.1993 | 26.06.1999 | - | 26.06.1999 | |
| 23 | ಶ್ರೀಧರ ರಾಜ್ ಅರಸ್ ಬಿ ಎಸ್ | 45 | 11.08.1943 | 03.11.1968 | 08.11.1975 | 12.05.1993 | 26.06.1999 | - | 26.06.1999 | |
| 24 | ಮರಿಯಪ್ಪ ಕೆ ಬಿ | 46 | 01.02.1944 | 07.08.1969 | 11.12.1975 | 12.05.1993 | 31.12.1999 | - | 31.12.1999 | |
| 25 | ವಾಸುದೇವ ಎಸ್ ಬಿ | 49 | 11.02.1944 | 31.10.1975 | 31.10.1975 | 12.05.1993 | 19.04.2000 | - | 19.04.2000 | |
| 26 | ಕಟ್ಟಿ ಬಿ ವಿ | 50 | 01.03.1944 | 09.04.1976 | 09.04.1976 | 12.05.1993 | 16.08.2000 | - | 16.08.2000 | |
| 27 | ಮಂಗಳೂರು ಆರ್ ಎಲ್ | 52 | 14.09.1944 | 01.07.1945 | 02.12.1975 | 13.11.1993 | 17.07.2001 | - | 17.07.2001 | |
| 28 | ನಾಗರಾಜ್ ಹೆಚ್ ಎಂ | 54 | 04.03.1945 | 20.11.1975 | 20.11.1975 | 13.11.1993 | 17.07.2001 | - | 17.07.2001 | |
| 29 | ಕಮಲಾಕರ ಹಾಲಂಬಿ ಹೆಚ್ | 56 | 12.03.1946 | 12.07.1973 | 15.07.1981 | 11.08.1994 | 26.04.2002 | - | 26.04.2002 | |
| 30 | ಕಾರಂತ ಎಂ ಎಸ್ | 57 | 16.12.1945 | 23.07.1973 | 15.07.1981 | 11.08.1994 | 28.10.2002 | - | 28.10.2002 | |
| 31 | ನಾಗರಾಜಮೂರ್ತಿ ಎಲ್ | 58 | 03.11.1949 | 04.07.1973 | 15.07.1981 | 11.08.1994 | 13.09.2002 | - | 13.09.2002 | |
| 32 | ಗಿಡ್ಡೆ ಎಸ್ ಎಸ್ | 60 | 08.08.1947 | 06.07.1973 | 15.07.1981 | 01.03.1995 | 10.03.2003 | - | 10.03.2003 | |
| 33 | ನಾರಾಯಣ ಮೂರ್ತಿ ಹೆಚ್ ಕೆ | 59 | 19.05.1948 | 06.07.1973 | 15.07.1981 | 20.03.1995 | 22.05.2003 | - | 22.05.2003 | |

| | | | | | | | | | | |
|----|-------------------|-----|------------|------------|------------|------------|------------|----|------------|--|
| 34 | ವಿಶ್ವನಾಥ್ ಎಸ್ | 62 | 01.08.1946 | 09.07.1973 | 16.07.1981 | 10.07.1995 | 07.05.2003 | - | 07.05.2003 | |
| 35 | ಅಬ್ದುಲ್ ಸಲೀಂ ಕೆ | 63 | 01.07.1948 | 01.08.1973 | 15.07.1981 | 10.07.1995 | 24.03.2005 | - | 24.03.2005 | |
| 36 | ಭವಾನಿ ಪಿ ಕೆ | 109 | 20.12.1949 | 28.07.1972 | 01.02.1991 | 29.11.1996 | 20.08.2007 | - | 20.08.2007 | |
| 37 | ರಾಧಾ ಸಿ | 79 | 10.05.1947 | 15.12.1975 | 20.12.1983 | 01.01.1998 | 24.03.2005 | SC | 24.03.2005 | |
| 38 | ದೊರೈರಾಜ್ ಕೆ | 81 | 08.06.1947 | 29.11.1975 | 20.12.1983 | 21.07.1998 | 24.03.2005 | SC | 24.03.2005 | |
| 39 | ಶ್ರೀರಂಗರಾಜು | 85 | 12.01.1948 | 12.01.1975 | 20.12.1983 | 14.03.2000 | 22.10.2005 | SC | 22.10.2005 | |
| 40 | ಮೂಲಿಮನಿ ಆರ್ ಆರ್ | 86 | 10.01.1948 | 01.12.1975 | 20.12.1983 | 14.03.2000 | 22.10.2005 | SC | 22.10.2005 | |
| 41 | ಕುಮಾರಸ್ವಾಮಿ ಪಿ ಡಿ | 90 | 10.04.1948 | 05.12.1975 | 20.12.1983 | 06.08.2001 | 12.08.2005 | SC | 12.08.2005 | |
| 42 | ಮಾಡಲಗೇರಿ ಆರ್ ಎಂ | 92 | 20.11.1947 | 04.12.1975 | 18.08.1984 | 06.08.2001 | 24.03.2005 | ST | 24.03.2005 | |
| 43 | ಚವ್ವಾಣ್ ಆರ್ ಪಿ | 87 | 01.03.1948 | 24.12.1975 | 20.12.1983 | 14.03.2000 | 24.02.2006 | SC | 24.02.2006 | |
| 44 | ನಾಯಕ ಎಸ್ ಪಿ | 88 | 24.03.1948 | 04.12.1975 | 20.12.1983 | 06.09.2000 | 24.02.2006 | SC | 24.02.2006 | |
| 45 | ಕೃಷ್ಣಪ್ಪ ಬಿ ಎನ್ | 89 | 01.04.1948 | 09.12.1975 | 20.12.1983 | 06.09.2000 | 05.04.2006 | SC | 05.04.2006 | |
| 46 | ಸಿದ್ದನಂಜಪ್ಪ ಎಸ್ | 93 | 17.10.1948 | 01.12.1975 | 18.08.1984 | 06.08.2001 | 05.04.2006 | SC | 05.04.2006 | |
| 47 | ಮಹಾಲಿಂಗಂ ಜಿ | 94 | 06.01.1949 | 08.12.1975 | 18.08.1984 | 06.08.2001 | 05.04.2006 | SC | 05.04.2006 | |
| 48 | ಶಿವಣ್ಣ ಬಿ | 95 | 12.01.1949 | 19.12.1975 | 18.08.1984 | 05.12.2001 | 20.06.2006 | SC | 20.06.2006 | |
| 49 | ಸಿದ್ದರಾಜು ಡಿ | 98 | 01.06.1949 | 04.12.1975 | 02.01.1985 | 03.10.2002 | 16.09.2006 | SC | 16.09.2006 | |
| 50 | ರಾಜೇಂದ್ರನ್ ಎಸ್ | 100 | 14.06.1949 | 24.12.1975 | 02.01.1985 | 03.10.2002 | 16.09.2006 | SC | 16.09.2006 | |
| 51 | ರಮೇಶ್ ಹೆಚ್ ಎನ್ | 101 | 02.07.1949 | 01.12.1975 | 02.01.1985 | 03.10.2002 | 20.01.2007 | SC | 20.01.2007 | |
| 52 | ಮಹದೇವ ಎಸ್ | 103 | 01.02.1950 | 05.12.1975 | 02.01.1985 | 13.05.2003 | 06.03.2007 | SC | 06.03.2007 | |
| 53 | ಗೋವರ್ಧನ್ ಆರ್ | 104 | 10.02.1950 | 04.12.1975 | 17.03.1986 | 04.01.2005 | 27.03.2007 | SC | 27.03.2007 | |
| 54 | ಕಾನಡೆ ಎಲ್ ಎಂ | 106 | 26.10.1950 | 26.11.1975 | 17.03.1986 | 04.01.2005 | 20.08.2007 | SC | 20.08.2007 | |
| 55 | ಪುಟ್ಟರಾಜು ಎನ್ | 110 | 10.12.1950 | 04.12.1975 | 11.01.1991 | 11.08.2005 | 12.11.2007 | SC | 12.11.2007 | |
| 56 | ಕರುಣಾಗರನ್ ಡಿ | 112 | 28.02.1951 | 18.12.1975 | 11.01.1991 | 11.08.2005 | 07.02.2008 | SC | 07.02.2008 | |

| | | | | | | | | | | |
|----|------------------------|-----|------------|------------|------------|------------|------------|----|------------|--|
| 57 | ರಾಮಚಂದ್ರ | 113 | 08.04.1951 | 04.12.1975 | 11.01.1991 | 11.08.2005 | 07.02.2008 | SC | 07.02.2008 | |
| 58 | ಪೂಜಾರ್ ಕೆ ಎಲ್ | 114 | 01.06.1951 | 11.12.1975 | 11.01.1991 | 11.08.2005 | 23.08.2008 | SC | 23.08.2008 | |
| 59 | ಕದಿರವೇಲು ಎಂ | 116 | 11.08.1951 | 29.11.1975 | 11.01.1991 | 11.08.2005 | 18.08.2009 | SC | 18.08.2009 | |
| 60 | ನಾಗರಾಜ್ ಟಿ ಡಿ | 117 | 18-09-1951 | 13-12-1975 | 11-01-1991 | 11.08.2005 | 23.06.2011 | SC | 23.06.2011 | |
| 61 | ಮಹಾದೇವಪ್ಪ ಆರ್ | 118 | 30.12.1951 | 09.12.1975 | 11.01.1991 | 11.08.2005 | 23.06.2011 | SC | 23.06.2011 | |
| 62 | ಹೊನ್ನಕಟ್ಟಿ ಎಂ ಕೆ | 119 | 18.01.1952 | 01.12.1975 | 11.01.1991 | 11.08.2005 | 23.06.2011 | SC | 23.06.2011 | |
| 63 | ಮಾರಪ್ಪ ಹೆಚ್ | 120 | 01.04.1952 | 01.12.1975 | 11.01.1991 | 11.08.2005 | 23.06.2011 | SC | 23.06.2011 | |
| 64 | ದಾಕ್ಷಾಯಿನಿದೇವಿ ಜೆ ಹೆಚ್ | 122 | 29.10.1952 | 11.12.1975 | 11.01.1991 | 11.08.2005 | 23.06.2011 | SC | 23.06.2011 | |
| 65 | ಉಮಾ ಬಸವಣ್ಣಪ್ಪ | 136 | 07.01.1953 | 15.12.1975 | 24.10.1991 | 22.09.2006 | 21.03.2012 | SC | 21.03.2012 | |
| 66 | ಚೌಡಪ್ಪ ಪಿ | 138 | 01.07.1952 | 10.12.1975 | 11.01.1991 | 04.07.2007 | 21.03.2012 | SC | 21.03.2012 | |
| 67 | ರೋಹಿಣಿ ಎನ್ | 139 | 20.03.1953 | 15.12.1975 | 24.10.1991 | 04.07.2007 | 21.03.2012 | SC | 21.03.2012 | |
| 68 | ಮಟ್ಟೂರ್ ಎ ಹೆಚ್ | 140 | 02.04.1953 | 11.12.1975 | 24.10.1991 | 04.07.2007 | 21.03.2012 | ST | 21.03.2012 | |
| 69 | ನಾಗರಾಜು ವಿ ಕೆ | 151 | 01.03.1957 | 30.08.1973 | 10.09.1993 | 07.12.2007 | 12.08.2013 | ST | 12.08.2013 | |
| 70 | ಕೃಷ್ಣಯ್ಯ ಹೆಚ್ | 153 | 08.03.1955 | 12.08.1983 | 10.09.1993 | 07.12.2007 | 16.07.2013 | SC | 16.07.2013 | |
| 71 | ರಾಮಮೂರ್ತಿ ಯು | 155 | 01.07.1953 | 10.09.1989 | 10.09.1993 | 15.02.2008 | 26.06.2013 | ST | 26.06.2013 | |
| 72 | ನರಸಿಂಹನಾಯಕ್ ಎಂ | 157 | 08.06.1954 | 19.04.1984 | 10.09.1993 | 15.02.2008 | 26.06.2013 | ST | 26.06.2013 | |
| 73 | ಅರ್ ಹೆಚ್ ರಿತ್ತಿ | 160 | 18.10.1955 | 09.08.1983 | 10.09.1993 | 15.02.2008 | 04.07.2013 | ST | 04.07.2013 | |
| 74 | ದೊರೆಸ್ವಾಮಿ ಎಂ ಬಿ | 152 | 26.11.1958 | 06.04.1984 | 10.09.1993 | 07.12.2007 | 03.06.2015 | SC | 03.06.2015 | |
| 75 | ಬಿ ಎಸ್ ಗೌಡರ | 164 | 01.05.1956 | 05.08.1983 | 04.06.1994 | 04.08.2008 | 03.06.2015 | ST | 03.06.2015 | |
| 76 | ರಂಗನಾಥ್ ಕೆ ಎನ್ | 166 | 03.05.1957 | 08.07.1985 | 04.06.1994 | 04.08.2008 | 04.06.2015 | SC | 04.06.2015 | |
| 77 | ಇಲಾಳ ವೈ ಹೆಚ್ | 179 | 01.06.1958 | 10.07.1985 | 04.06.1994 | 19.08.2011 | 05.11.2016 | SC | 05.11.2016 | |
| 78 | ಪ್ರಭಾವತಿ ಸಿ | 182 | 05.07.1957 | 10.07.1985 | 17.06.1996 | 28.07.2012 | 23.03.2017 | SC | 23.03.2017 | |
| 79 | ಮೀರಾ ಪಿ ಕೆ | 222 | 22.07.1958 | 01.08.1983 | 01.01.2002 | 16.11.2016 | 16.05.2018 | - | 16.05.2018 | |

| | | | | | | | | | | |
|----|--------------------|-----|------------|------------|------------|------------|------------|----|------------|--|
| 80 | ವಿಜಯಾನಂದ ಜಿ ಆರ್ | 224 | 11.11.1958 | 17.08.1983 | 02.01.2002 | 26.11.2016 | 19.05.2018 | - | 19.05.2018 | |
| 81 | ನಾಗವೇಣಿ ಎನ್ | 208 | 16.03.1960 | 05.07.1985 | 02.06.1999 | 01.06.2015 | 11.02.2020 | ST | 11.02.2020 | |
| 82 | ಶಿವಶರಣಪ್ಪ ಮೂಳೆಗಾಂವ | 303 | 01.06.1965 | 20.11.1996 | 20.06.2009 | 10.07.2020 | 30.11.2024 | - | 30.11.2024 | |
| 83 | ಉಮೇಶ್ ಎಸ್ | 310 | 25.06.1968 | 21.07.1993 | 19.06.2009 | 04.08.2021 | 30.11.2024 | ST | 30.11.2024 | |
| 84 | ಮಹಾಲಿಂಗಯ್ಯ ಸಿ ಎಂ | 316 | 29.01.1967 | 06.09.1993 | 22.06.2009 | 04.08.2021 | 30.11.2024 | SC | 30.11.2024 | |

(ಪದ್ಮಿನಿ ಎಸ್.ಎನ್.)
ಸರ್ಕಾರದ ಅಧೀನ ಕಾರ್ಯದರ್ಶಿ,
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ,
(ಪದವಿ ಪೂರ್ವ ಶಿಕ್ಷಣ).